



REF: HSL/SEC/2021/30

May 31, 2021

To The Deputy Manager Department of Corporate Services BSE Ltd. PJ Towers, Dalal Street Mumbai -400001 Script Code: 514043	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 Symbol: HIMATSEIDE
---	--

Dear Sir/Madam,

Sub: Newspaper publication of Audited Financial Results for the quarter and year ended March 31, 2021

Pursuant to Regulation 30 of SEBI (Listing Obligations and Disclosure Requirements) Regulations, 2015, please find enclosed copies of newspaper publications of the Audited Financial Results for the quarter and year ended March 31, 2021 published in:

1. Business Standard (English); and
2. Varthabharathi (Kannada)

Thanking you,

Yours faithfully,
For Himatsingka Seide Limited

SRIDHAR
MUTHUKRI
SHNAN

Digitally signed by
SRIDHAR
MUTHUKRISHNAN
Date: 2021.05.31
11:40:33 +05'30'

Sridhar Muthukrishnan
Company Secretary

Encl: As above

OMCs pay 73% more excise duty even as crude oil prices decline

The top four OMCs paid all-time high excise duty of ₹2.87 trn in FY21, up from ₹1.66 trn in FY20

KRISHNA KANT
Mumbai, 30 May

Prices of petrol and diesel are burning a hole in your pocket, then blame it on the steep hike in excise duty on transport fuels last year.

The country's top four oil-refining and -marketing companies paid 73 per cent higher excise duty in FY21 than they did the previous fiscal year. Together, Indian Oil, Bharat Petroleum Corporation, Hindustan Petroleum Corporation, and Mangalore Refinery & Petrochemicals paid ₹2.87 trillion in FY21, up from ₹1.66 trillion in FY20.


As a result, excise duty on petroleum products accounted for a quarter of the companies' ex-refinery prices of all petroleum products in FY21, up from 13.2 per cent a year earlier and just 4.9 per cent in FY14.

The companies' finances suggest a five times jump in excise duty on petroleum products in the last seven years.

In contrast, diesel consumption was down 12 per cent year-on-year in FY21 due to the lockdown while the sale of petrol, or motor spirit, was lower by 6.8 per cent.

The overall consumption of petroleum products was down 9.1 per cent in FY21.

So in the absence of a tax hike on diesel and petrol there would have been a decline in government excise collection from petroleum products in FY21. Higher taxes, however, more than compensated for lower fuel consumption last fiscal year.



In FY20, diesel accounted for nearly 39 per cent of the consumption of all petroleum products in the country, followed by motor spirit (14 per cent) and liquefied petroleum gas (LPG) at 12.3 per cent.

The retail price of fuel includes other indirect taxes such as import duty and local sales tax or value-added tax, besides cess.

"All indirect taxes, cess and dealers' commission together account for nearly 65 per cent of the retail prices of diesel and petrol," says Madan Sabnavis, chief economist, CARE Ratings.

With this, the central government has collected excise duty of nearly ₹11.8 trillion from these four oil-marketing companies in the last seven years, more than two and a half times what the previous government had netted from these firms in 10 years from FY04 to FY14 (see the adjoining charts).

Higher excise duty also resulted in a much lower decline in the companies' gross revenues or ex-refinery revenues. These four companies' combined gross sales were down just 8.8 per cent year-on-year in FY21 against a 21.2 per cent decline in their net sales (revenues

net of excise duty) last fiscal year. The decline in net sales reflected the combined impact of lower sales volumes and lower crude oil prices last fiscal year. Also the companies' raw material cost was down 26.7 per cent last fiscal year.

In the last seven years, the government's excise duty collection from these four companies has gone up at a compound annual growth rate (CAGR) of 26.5 per cent from ₹55,266 crore in FY14 to ₹2.87 trillion in FY21.

In the same period, the companies' combined net sales declined at an annualised rate of 3 per cent from ₹10.66 trillion in FY14 to ₹8.6 trillion last fiscal year. In the same period, the companies' raw material cost declined at an annualised rate of 4.2 per cent.

Economists say that higher indirect taxes on fuel are now becoming regressive in nature.

"Higher taxes on universal inputs like diesel have a cascading effect on the economy, leading to higher prices for most goods and services. As a result, the poor end up spending a greater portion of their income on taxes than the rich people," says Devendra Pant, chief economist and head public finance, India Ratings.

This also has a bearing on inflation. "High fuel price is one of the key contributors to a steady rise in the wholesale price index, which has now breached the double-digit mark. This will translate into higher production cost for manufacturers," Madan said.

Suppliers may be fined 10% if they fail to meet local content needs

SHREYA NANDI
New Delhi, 30 May

Suppliers for government contracts may have to cough up a penalty equivalent to 10 per cent of the contract value and lose the performance bank guarantee if they don't meet prescribed local value-addition requirements in any government procurement tender.

The Department for Promotion of Industry and Internal Trade (DPIIT) is considering changes in the current procurement norms to further increase the minimum local content requirement in public procurement tenders, as a part of its Make-in-India initiative. The definition as well as the way to compute 'local content', which is the amount of value-addition done in India, is also being explored, a person aware of the matter said.

According to the current rules, 'local content' is the total value of the item procured, and excludes imported content in the item. It is then calculated as a proportion of the total value, in terms of percentage.

The changes will be a part of the government's attempt to give a renewed impetus to promote manufacturing and production of goods and services in the country.

GOING LOCAL

- Suppliers may lose performance bank guarantee for not meeting local value-addition needs
- Minimum local content requirement for Class II local suppliers may be increased from 20% to 30%
- There may be a new definition, method to compute local content



"There is a thinking that the current formula to compute local content or domestic value-addition needs to be revised. This is because the true value is not captured in the formula, as it includes several other costs and the final value is often inflated. The emphasis will now be on the cost of production, instead of sale price," the person cited above said.

DPIIT has also sought views from key ministries such as railways, power, petroleum and natural gas, shipping,

steel, telecom, finance, among others, and over a dozen public sector enterprises. They include Steel Authority of India (SAIL), NTPC, Delhi Metro Rail Corp (DMRC) and the Airports Authority of India (AAI).

The development comes in the backdrop of the government taking a series of steps over the last one year to push Aatmanirbhar Bharat. It has also been taking steps to provide purchase preference to local suppliers.

Last year, the DPIIT had made changes in the procurement norms to give preference to companies whose goods and services have more than 50 per cent local content. Thereafter, it also allowed nodal ministries to mark higher than minimum local content requirements for some categories as 'Class I' and 'Class II'.

The minimum local content requirements of Class I and Class II suppliers are 50 per cent and 20 per cent, respectively. The former gets the highest preference in all government purchases due to higher local value-addition.

"There could be an increase in the minimum local content requirement for Class II suppliers to 30 per cent from 20 per cent. The idea is to strengthen public procurement norms to ensure that local suppliers get preference," the person cited above said.

Next oil reserves plan by Sept, to see ₹14K-cr investment: ISPRL

TWESH MISHRA
New Delhi, 30 May

The next phase of India's strategic petroleum reserves programme will begin soon with the issuing of the request for proposals (RFP). It would require an investment of around ₹14,000 crore for developing 6.5 million tonne (MT) of reserves in this phase.

According to H P S Ahuja, managing director (MD) and chief executive officer (CEO) of the India Strategic Petroleum Reserves (ISPRL), RFP will be issued by September 2021.

The focus this time will be on the public-private partnership (PPP) model. However, the central government will continue to have the first right of using the stored crude oil during unforeseen circumstances.

In the first phase, 5.33 MT of strategic crude oil storages were built at three locations — Visakhapatnam, Mangalore and Padur. Visakhapatnam's storage has a capacity of 1.33 MT (9.77 million barrels) of crude oil, Mangalore has a capacity of 1.5 MT (11 million barrels) and Padur can stock 2.5 MT (18.37 million barrels).



STATUS OF INDIA'S STRATEGIC CRUDE OIL RESERVES

	Visakhapatnam	Mangalore	Padur	Chandikhol	Padur
Capacity	1.33 mt	1.5 mt	2.5 mt	4 mt	2.5 mt
Status	Completed and filled			Request for proposal in Sep 2021	

MT: million tonne Source: ISPRL

The total cost of all the three projects is estimated at ₹4,098.35 crore. These reserves can meet around 9 to 10 days of India's crude oil demand. India imports roughly 226 MT (1,656.58 million barrels) of crude oil every year. This comprises around 84 per cent of India's total crude oil requirement. Commenting on the present status of these reserves, Ahuja told *Business Standard*, "The ISPRL reserves are presently at full capacity. This means there is around 39 million barrels of crude oil in three strategic reserves being stored in the country to weather against unfavourable situations."

IHCL, others offer meals to health care professionals

When the pandemic struck in 2020, celebrity chef and philanthropist Sanjeev Kapoor decided to extend support to the health care professionals by offering them freshly cooked meals. But as demand grew, Kapoor realised he needed a partner who can help scale. "I rang up Puneet Chhatwal (MD and CEO at Indian Hotels) whom I have known for many years and he immediately consented for the cause," Kapoor told *Business Standard*. And the rest was history. When IHCL came on board the initiative took off on a much larger scale. IHCL brought Tata Trusts and many other donors into the picture.

On Friday, HCL and Kapoor had a special visitor, all the way from Washington — Chef Jose Andres, Founder of World Central Kitchen, a non-profit. As on Sunday, IHCL has delivered over 475,000 meals to health-care providers at 32 hospitals in eight cities across eight states. **SHALLY SETH MOHILE**

Hotels can't offer vaccine package, says Centre

PRES TRUST OF INDIA
New Delhi, 30 May

The Centre has asked states and union territories to initiate legal or administrative action against institutions which are giving package for Covid vaccination in collaboration with hotels in violation of prescribed guidelines.

In a letter to all states and UTs, Additional Secretary to

Health ministry Manohar Agnani said it has come to the notice of the Union health ministry that some private hospitals are giving package for Covid vaccination in collaboration with some hotels, which is against the guidelines issued for the National Covid Vaccination Program.

Apart from government Covid vaccination centre and

private Covid vaccination centre, workplace, near home Covid vaccination centre for elderly and differently-abled persons to be organised at group housing societies, there are no other avenues to carry out vaccination under the national Covid Vaccination Program so vaccination carried out in star hotels is contrary to the guidelines and must be

stopped immediately, Agnani was quoted as saying in the letter.

"Necessary legal and administrative actions should be initiated against such institutions. Therefore, you are also requested to monitor and ensure that National Covid Vaccination drive is carried out as per the prescribed guidelines," he added.

Staring at huge losses, malls seek to reopen as Mumbai begins unlock

Shop timings extended but formal spaces still shut, say industry players

VIVEAT SUSAN PINTO
Mumbai, 30 May

Some of Mumbai's top malls are asking for organised shopping spaces to be reopened even as shop timings will be extended in the financial capital in June. As part of "unlock" programme, the Maharashtra government on Sunday extended the timing of essential stores by three hours in districts with low positivity rates. Mumbai is part of this list. Delivery of non-essential items will be permitted from June 1.

But mall owners argue that keeping formal spaces open may not be the right approach to take. "In the first wave of Covid-19, malls reopened later (in Mumbai) even as non-essential retail shops were permitted to resume during the first tranche of relaxations. That should not happen now, since malls are safe places to shop," said Mukesh Kumar, chief executive officer (CEO), Infiniti Mall.

Kumar, who is the chairman of the Shopping Centres Association of India (SCAI), has made representations to the state, asking for malls to reopen quickly so that normalcy can return to the sector. The body has also asked for a waiver on statutory payments such as property tax, electricity charges and excise fees for a short duration.

"The revenue loss over April-May has been huge for malls during the second



Malls have lost revenue of ₹3,000 crore in lockdown-hit April-May

wave of Covid-19. The loss in the region is ₹3,000 crore over the two-month period. We will need support from the state government as well as banks to help us tide over this phase," Kumar says.

Malls aren't the only ones asking for relief measures. The Retailers Association of India (RAI) has asked for a relaxation in compliance requirements, interest subvention and a moratorium on principal and interest payments for six months to help tide over the crisis.

Industry estimates suggest that the revenue loss to retailers over April-May is the tune of ₹25,000 crore. A recent RAI study said retail sales in April declined 49 per cent over pre-Covid levels — April 2019. May is expected to be far

worse, since fresh lockdown curbs were implemented across the country as Covid spread.

Malls and retailers are renegotiating rent agreements for FY22 in keeping with these challenges.

Rajneesh Mahajan, CEO, Inorbit Malls, said there was an intent and willingness to sort out issues with retail partners. "I don't see as much anxiety as there was last year among retailers and mall owners around rent negotiations. Discussions will be on a case-by-case basis. Mall owners will use a combination of waivers, discounts and revenue-share, depending on the degree of comfort and how negotiations progress," Mahajan said.

Himatsingka										
EXTRACT OF CONSOLIDATED FINANCIAL RESULTS FOR THE QUARTER AND YEAR ENDED 31 MARCH, 2021										
Particulars	Quarter Ended on 31.03.2021		Quarter Ended on 31.12.2020		Quarter Ended on 31.03.2020		Financial Year Ended on 31.03.2021		Financial Year Ended on 31.03.2020	
	Audited	Unaudited	Audited	Unaudited	Audited	Unaudited	Audited	Unaudited	Audited	Unaudited
Total Income from operations	74,804	68,165	47,140	2,27,253	2,41,965					
Net Profit / (Loss) for the period (before exceptional items and tax)	5,268	7,464	470	(2,648)	15,838					
Net Profit / (Loss) for the period before tax (after exceptional items)	5,268	7,464	(5,348)	(2,648)	8,517					
Net Profit / (Loss) for the period after tax (after exceptional items)	3,757	4,506	(6,884)	(5,335)	1,325					
Total comprehensive income/(loss) for the period [Comprising Profit / (Loss) for the period (after tax)]	3,617	4,592	(9,832)	(3,986)	633					
Paid-up equity share capital [Face value Rs. 5 per share]	4,923	4,923	4,923	4,923	4,923					
Reserves excluding revaluation reserves	-	-	-	1,26,599	1,31,078					
Earnings per share (not annualised except year ended 31.03.2021 and 31.03.2020) - in Rupees (after exceptional items)	not annualised	not annualised	not annualised	annualised	annualised					
a) Basic	3.82	4.58	(6.99)	(5.42)	1.35					
b) Diluted	3.82	4.58	(6.99)	(5.42)	1.35					
Notes :										
1. Key Standalone financial information of the Company is given below :										
Particulars	Quarter Ended on 31.03.2021		Quarter Ended on 31.12.2020		Quarter Ended on 31.03.2020		Financial Year Ended on 31.03.2021		Financial Year Ended on 31.03.2020	
	Audited	Unaudited	Audited	Unaudited	Audited	Unaudited	Audited	Unaudited	Audited	Unaudited
1A. Income from Operations	58,959	55,929	30,126	1,68,191	1,60,076					
1B. Profit/(Loss) before exceptional items and tax	4,419	8,718	2,571	8,132	22,987					
1C. Profit/(Loss) before tax	4,419	8,718	1,429	8,132	21,845					
1D. Profit/(Loss) after tax	2,838	5,760	1,064	5,375	14,664					
1E. Total comprehensive income/(Loss)	2,540	6,198	(749)	7,458	10,602					
2. The above is an extract of the detailed format of audited Standalone and Consolidated results for the quarter and year ended on 31 March, 2021 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of audited Standalone and Consolidated results for the quarter and year ended on 31 March, 2021 are available on the website of the Stock Exchanges (www.nseindia.com / www.bseindia.com) and the Company's website (www.himatsingka.com).										
3. The Board of Directors at its meeting held on 29 May 2021, has proposed a final dividend of ₹ 0.50 per equity share. The same is subject to Shareholder's approval in Annual General Meeting.										
Place : Bengaluru						Dinesh Himatsingka		Shrikant Himatsingka		
Date : 29 May 2021						Executive Chairman		Managing Director & CEO		
Himatsingka Seide Limited										
Registered Office : 10/24, Kumara Krupa Road, High Grounds, Bengaluru - 560 001										
T : +91-80-22378000, F : +91-80-4147 9384, E investors@himatsingka.com www.himatsingka.com										
CIN : L17112KA1985PLC006647										

ಭೇರ, ಶಂಕರ, ಪಂಪ, ಪಂಪ, ಕವಿ, ಪಂಪ, ಮೊಗ್ಗ, ಉಪೇಂದ್ರ ಕೃಷ್ಣಕವಿ
ವಾಣಿಜ್ಯೋತ್ಸವ ಮತ್ತು ಭವ್ಯಗಾಯನದ ಮೂಲಕ ಬಹು ಮುಖ್ಯ ಕೆಳಗೆ ಸಂದರ್ಶನ



VISHWAS BAWA BUILDERS
 Vishwas Crown, Near Cochine Bakery, Opp. Minasa Hospital, Kankanady, Mangalore. For Booking Mob: 9731953349

8 ವಾರ್ತಾ ಭಾರತಿ ಪ್ರದೇಶ ಭಾರತಿ



ಬೆಂಗಳೂರು | ಸೋಮವಾರ, ಮೇ 31, 2021

Need Better Dreams?



JOHNSON COMFORT
 Mattress • Pillows • Cushions
 Rubberized Bare Block Manufactured by an ISO 9001 Certified Company
 Email: uniquemarketing@gmail.com Web: www.johnsoncomfort.in
 UNIQUE MARKETING: Manar Complex, Behind KMC Jyothi, Mangalore-01
 Ph: 0824-2428633 Mob: 8095439878

ಕನ್ನಡದಲ್ಲಿ ತೀರ್ಪು ಬರೆದಿದ್ದ ನ್ಯಾ.ಕೆ.ವಿ.ವಾಸುದೇವ ಮೂರ್ತಿ ನಿಧನ



1 ರೂ. ವೇತನ ಪಡೆಯುತ್ತಿದ್ದ ನ್ಯಾಯಮೂರ್ತಿ
 ಹೊಸದಿಲ್ಲಿಯ ರಾಷ್ಟ್ರೀಯ ಪರಿಷರ ಮೇಲ್ವಿಚಾರಣಾ ಪ್ರಾಧಿಕಾರದ ವಿಜ್ಞಾನ ಕೆ.ವಿ.ವಾಸುದೇವ ಮೂರ್ತಿ ಅವರು, ಬಹು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿಜೇತರಾಗಿ ನಿರ್ದೇಶನದಲ್ಲಿದ್ದರು. ತಿಂಗಳಿಗೆ ವೇತನ 1 ರೂ. ವೇತನ ಪಡೆಯುತ್ತಿದ್ದರು. ನಾಲ್ಕನೇ ವರ್ಷ ಕಾರ್ಯನಿರ್ವಹಿಸಿದ ಅವರು, ಆ ವೇಳೆ ಮಹಾನಗರ ಪಾಲಿಕೆಯ ಅನೇಕ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು.

ಬಾಂಗಲೂರು ಕನ್ನಡದಲ್ಲಿ ತೀರ್ಪು ಬರೆದರು. ಕರ್ನಾಟಕ ಕಾನೂನು ಮಂಡಳಿಯ ಕಾರ್ಯದರ್ಶಿಯಾಗಿ ಯೂ ಸಿಬಿ ಸೇರಿದ್ದರು. ಲಕ್ಷಾಂತರ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಲು ಆದೇಶಿಸಿ, 200 ಕೋಟಿ ರೂ.ಗೂ ಅಧಿಕ ಪರಿಹಾರದ ಹಣವನ್ನು ಜನರಿಗೆ ಕೊಡಿದ್ದರು.

ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರಬಿದ್ದ ಭಾರತ ಮೋದಿಯಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ: ಡಾ.ಎಚ್.ಸಿ.ಮಹದೇವಪ್ಪ ಲೇವಡಿ

ಬೆಂಗಳೂರು, ಮೇ 30: 'ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರಬಿದ್ದ ಭಾರತ ಮೋದಿಯಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ: ಡಾ.ಎಚ್.ಸಿ.ಮಹದೇವಪ್ಪ ಲೇವಡಿ'

ಬೆಂಗಳೂರು, ಮೇ 30: 'ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರಬಿದ್ದ ಭಾರತ ಮೋದಿಯಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ: ಡಾ.ಎಚ್.ಸಿ.ಮಹದೇವಪ್ಪ ಲೇವಡಿ'



ವೈಫಲ್ಯದ ವೇಳೆ ಸಂಭ್ರಮ
 'ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಅತ್ಯುತ್ತಮ ಬದುಕು 7 ವರ್ಷಗಳ ಪೂರೈಸಿದ ಸಂಭ್ರಮವಲ್ಲಿದೆ. ಕೇಂದ್ರ ಸರ್ಕಾರದ ಸಂಭ್ರಮದಲ್ಲಿದೆ. ಕೇಂದ್ರ ಸರ್ಕಾರದ ವೈಫಲ್ಯದ ವೇಳೆ ಈ ಸಂಭ್ರಮ ಯಾವ ಕಾರಣಕ್ಕಿಂತ ಸ್ವಲ್ಪ ಬಿಚ್ಚಿ ಪಕ್ಕದ ಕಾರ್ಯಕರ್ತರಿಗೇ ಗೊತ್ತಿಲ್ಲ!' ಎಂದು ಡಾ.ಎಚ್.ಸಿ.ಮಹದೇವಪ್ಪ ಟಿಪ್ಪಣಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಳು ಮಾಡುತ್ತಿರುವ ಕೇಂದ್ರ ಸರ್ಕಾರವು ಹೋರಾಟದ ಮೂಲಕ ಪಡೆದುಕೊಂಡ ಸ್ವತಂತ್ರ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ತನಿಯಂತೆ ಒಕ್ಕೂಟವಿದೆ!' ಎಂದು ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

'ಜಿಡಿಪಿಯ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡು, ದೇಶದ ಎಲ್ಲ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಇದರ ಪರಿಣಾಮ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರ ಬೀಳುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ ಎಂದು ಕಾಣುತ್ತದೆ!' ಎಂದು ಡಾ.ಎಚ್.ಸಿ.ಮಹದೇವಪ್ಪ ಟಿಪ್ಪಣಿ ಮಾಡಿದರು.

ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಸುಳ್ಳು, ವಂಚನೆ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು, ಮೇ 30: 'ಸಂಸದ ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಎಂದೆಂದಿಗೂ ಸುಳ್ಳು, ವಂಚನೆ, ದ್ರೋಹ. ಅವರ ಮನೆಯ ಕಡಾಟು ತಡೆದರೆ ಸಿಗುವುದು ಬಡವರ ಲಸಿಕೆ ಮಾಡಿಕೊಂಡ ಪಾಪದ ಹಣ! ಚಿಕ್ಕಪ್ಪ, ಮಗ ಸೇರಿಕೊಂಡು ಬೆಡ್ ಬ್ಲಾಕ್‌ನಲ್ಲಿ ದಂಧೆಯಲ್ಲದೆ ಈಗ ಲಸಿಕೆ ಕೈಕೊಳ್ಳುವ ದಂಧೆಯನ್ನೂ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ರವಿವಾರ ಸರಣಿ ಟೀಕೆ ಮಾಡಿರುವ ಕಾಂಗ್ರೆಸ್, 'ಜನರು ಒಡಗೂಡಿದಾಗ ನಾನು ಪ್ರತಿಬಂಧಕರಾಗಿದ್ದರೆ ಬಗ್ಗೆಯೇ ಯೋಚಿಸುತ್ತಿದೆ. ಕಾಂಗ್ರೆಸ್ ಜನ ನೆರವಿಗೆ ಧಾಯಿಸುತ್ತಿದೆ. ಬಿಜೆಪಿ ನಾಯಕರು ಆಸ್ತಿಯ ದಾಖಲಿಸುತ್ತಿದೆ. ಬಿಜೆಪಿ ನಾಯಕರು ಆಸ್ತಿಯ ದಾಖಲಿಸುತ್ತಿದೆ. ಬಿಜೆಪಿ ನಾಯಕರು ಆಸ್ತಿಯ ದಾಖಲಿಸುತ್ತಿದೆ. ಬಿಜೆಪಿ ನಾಯಕರು ಆಸ್ತಿಯ ದಾಖಲಿಸುತ್ತಿದೆ.

ಕೋವಿಡ್ ಪರಿಹಾರ ನಿಧಿಗೆ ಕೂಡಿಟ್ಟ ಹಣ ನೀಡಿದ ಬಾಲಕ

ಬೆಂಗಳೂರು, ಮೇ 30: ಕೋವಿಡ್ ಸೋಂಕಿನಿಂದ ನೆರವಾಗಿಲು ಮೂಲಕ ಎಂಬ 12 ವರ್ಷದ ಬಾಲಕ ತಾನು ಉಳಿತಾಯ ಮಾಡಿದ 4,190 ರೂ. ಗಳನ್ನು ಮುಖ್ಯಮಂತ್ರಿಯ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.



ಮೂಲಕ 'ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಶದಾದ್ಯಂತ ಸಾವಿರಾರು ಮಕ್ಕಳಿಗೆ ಪಾತ್ರನಾಗಿದ್ದಾನೆ.

ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ: ಕಾರಜೋಳ

ಬಾಗಲಕೋಟೆ, ಮೇ 30: ಸಿಎಂ ಬಿಎಸ್ ಪು ಬದಲಾವಣೆ ವಿಷಯಕ್ಕೆ ಮುಖ್ಯಮಂತ್ರಿಗಳಲ್ಲಿ ವಿಭಿನ್ನತೆ ಇದ್ದು, ಇದಕ್ಕೆ ಮತ್ತಷ್ಟು ರೈಕೆ-ಪುಕ್ಕ ಹೆಚ್ಚು ಲಾಗುತ್ತಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿಕ್ಕಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತಂತೆ ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿ



ಪ್ರಧಾನಿಯನ್ನು ಕಾಯಿಸಿದ್ದು ಖಂಡನೀಯ
 ಪ್ರತಿ ಮಂತ್ರಿ ಬಗ್ಗಾಳದ ಮುಖ್ಯಮಂತ್ರಿ ಪ್ರತಿಮೆ ಮುಖಾಂತರ ಬ್ಯಾನರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಗೋವಿಂದ ಕಾರಜೋಳ, 'ಪ್ರಧಾನಿ ಮೋದಿ ಪ್ರತಿಮೆ ವಿಳಾಸ ಎಲ್ಲೆಡೆಗೂ ಎಂದೂ ಪ್ರತಿಮೆ ಬಗ್ಗಾಳಕ್ಕೆ ತೆರಳಿದ್ದರು. ಪ್ರಧಾನಿಗಳನ್ನು ಎಂದೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕೋವಿಡ್ ಸಂಕಷ್ಟದಲ್ಲಿ ಪ್ರತಿಮೆ ವಿಳಾಸದಲ್ಲಿ ಯಡಿಯೂರಪ್ಪ ಸರ್ಕಾರ ಆತ್ಮತಪ್ತ ಕೆಲಸ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿ. ನಮ್ಮ ಮುಖ್ಯಮಂತ್ರಿಗಳು ಕೋವಿಡ್ ಸಂಕಷ್ಟದಲ್ಲಿ ಅನೇಕ ನೆರವು ನೀಡಿದ್ದಾರೆ. ಸದ್ಯ ಅಧಿಕ ಸಂಕಷ್ಟವಿಲ್ಲ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಎಲ್ಲರೂ ಸಹಕರಿಸಿದರೆ ಕೋವಿಡ್ ನಿಯಂತ್ರಣ ಸಾಧ್ಯ: ಬೊಮ್ಮಾಯಿ

ಬೆಂಗಳೂರು, ಮೇ 30: ಕೋವಿಡ್ ವೈರಸ್ ಸೋಂಕು ಸಂಪೂರ್ಣವಾಗಿ ಹೋಗಲು ಬರುವವರೆಗೆ ಮೈ ಮರೆಯಬಾರದು ಎಂದು ಗೃಹ, ಕಾನೂನು ಮತ್ತು ಸಂಸಾರಿಯ ವ್ಯವಹಾರಗಳ ಶಾಂತಿ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.


ರವಿವಾರ ಆರ್.ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಕೋವಿಡ್ ಪಾಚಿವಿಟಿ ಪ್ರಮಾಣ ಇನ್ನೂ ಹೆಚ್ಚುತ್ತಿದೆ ಎಂದು ಸಲಹೆ ನೀಡಿದರು. ಇಷ್ಟು ದಿನಗಳ ಕಾಲ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕಾರ ಕೊಟ್ಟಿದ್ದರೆ, ಇನ್ನೊಂದು ವಾರದ ಪ್ರತಿ ಇದೆ. ಎಲ್ಲರೂ ಸಹಕರಿಸಿದರೆ ಕೋವಿಡ್ ಸೋಂಕು ಎಂದಿಗೂ ನಿಯಂತ್ರಣಕ್ಕೆ ಬರುವುದು ಎಂದು ಹೇಳಿದರು.

ರಿಯಲ್ ಎಸ್ಟೇಟ್ ಸಹಾಯವಾಣಿಗೆ ಸಚಿವ ಬಸವರಾಜು ಚಾಲನೆ

ಬೆಂಗಳೂರು, ಮೇ 30: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ಎನ್ ಎಆರ್ ಇಡಿಪಿ)ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸಆಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಟಿ.ಜಿ.ಬಸವರಾಜು ಆನ್‌ಲೈನ್ ಮೂಲಕ ಚಾಲನೆ ನೀಡಿದ್ದಾರೆ.



ಈ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ 88884450913. ರಿಯಲ್ ಎಸ್ಟೇಟ್ ವಲಯದಲ್ಲಿ ಆತ್ಮಗೃಹವಾದ ಕಾನೂನು ಪಾಲನೆಗಳು, ಸಂಬಂಧಿತ ಇಲಾಖೆಗಳ ನಿಯಮ ಹೀಗೆ ಅನೇಕ ವಿಷಯಗಳ ಕುರಿತಂತೆ ಮಾಹಿತಿ ತಿಳಿಯುವುದು ಅಗತ್ಯವಾಗಿರುತ್ತದೆ. ರೇತಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ), ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜನರಿಗೆ ಸ್ಪಷ್ಟ ಮಾಹಿತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲವಿದೆ. ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೇ ಸೂರಿನಡಿ ಪಡೆಯಲು ಈ ಸಹಾಯವಾಣಿ ಅನುಕೂಲವಾಗಲಿದೆ ಎಂದು ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದ್ದಾರೆ.



Himatsingka EXTRACT OF CONSOLIDATED FINANCIAL RESULTS FOR THE QUARTER AND YEAR ENDED 31 MARCH, 2021

Particulars	Quarter Ended on 31.03.2021	Quarter Ended on 31.12.2020	Quarter Ended on 31.03.2020	Financial Year Ended on 31.03.2021	Financial Year Ended on 31.03.2020
	Audited	Unaudited	Audited	Audited	Audited
Total Income from operations	74,804	68,165	47,140	2,27,253	2,41,965
Net Profit / (Loss) for the period (before exceptional items and tax)	5,268	7,464	470	(2,648)	15,838
Net Profit / (Loss) for the period before tax (after exceptional items)	5,268	7,464	(6,884)	(2,648)	8,517
Net Profit / (Loss) for the period after tax (after exceptional items)	3,757	4,506	(6,884)	(5,335)	1,325
Total comprehensive income/(loss) for the period [Comprising Profit / (Loss) for the period (after tax)]	3,617	4,592	(9,832)	(3,986)	633
Paid-up equity share capital [Face value Rs. 5 per share]	4,923	4,923	4,923	4,923	4,923
Reserves excluding revaluation reserves	-	-	-	1,26,599	1,31,078
Earnings per share (not annualised except year ended 31.03.2021 and 31.03.2020) - in Rupees (after exceptional items)	not annualised	not annualised	not annualised	annualised	annualised
a) Basic	3.82	4.58	(6.99)	(5.42)	1.35
b) Diluted	3.82	4.58	(6.99)	(5.42)	1.35

Notes :
 1. Key Standalone financial information of the Company is given below :

Particulars	Quarter Ended on 31.03.2021	Quarter Ended on 31.12.2020	Quarter Ended on 31.03.2020	Financial Year Ended on 31.03.2021	Financial Year Ended on 31.03.2020
Particulars	Audited	Unaudited	Audited	Audited	Audited
1A. Income from Operations	58,959	55,929	30,126	1,68,191	1,60,076
1B. Profit/(Loss) before exceptional items and tax	4,419	8,718	2,571	8,132	22,987
1C. Profit/(Loss) before tax	4,419	8,718	1,429	8,132	21,845
1D. Profit/(Loss) after tax	2,838	5,760	1,064	5,375	14,664
1E. Total comprehensive income/(Loss)	2,540	6,198	(749)	7,458	10,602

2. The above is an extract of the detailed format of audited Standalone and Consolidated results for the quarter and year ended on 31 March, 2021 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of audited Standalone and Consolidated results for the quarter and year ended on 31 March, 2021 are available on the website of the Stock Exchanges (www.nseindia.com/www.bseindia.com) and the Company's website (www.himatsingka.com).

3. The Board of Directors at its meeting held on 29 May 2021, has proposed a final dividend of ₹ 0.50 per equity share. The same is subject to Shareholder's approval in Annual General Meeting.